

II Semester B.A./B.Sc. Examination, May 2017
(Repeaters) (11-12 and Onwards) (Prior to 2013-14)

PSYCHOLOGY – II
Basic Psychological Processes

Max. Marks : 70

Time : 3 Hours

Instructions : 1) All 5 questions are compulsory.

2) Answer either 'a' and 'b' or 'c' and 'd'.

3) All answers must be written completely either in Kannada or English.

I. a) ಸಮಸ್ಯಾ ಪರಿಹಾರದ ಹಂತಗಳನ್ನು ವಿವರಿಸಿ.

Explain the stages in problem solving.

5

b) ಆಲೋಚನಾ ಸಿದ್ಧಾಂತಗಳನ್ನು ವಿವರಿಸಿ.

Discuss the theories of thinking.

9

OR/ಅಥವಾ

c) ವಿವೇಚನೆ ಎಂದರೇನು ? ಅದರ ಬಗೆಗಳನ್ನು ವಿವರಿಸಿ.

What is reasoning ? Explain the types.

5

d) ಸೃಜನಶೀಲತೆಯ ಹಂತಗಳನ್ನು ಹಾಗೂ ಸೃಜನಶೀಲವಾಗಿ ಆಲೋಚಿಸುವವರ ಗುಣಲಕ್ಷಣಗಳನ್ನು ವಿವರಿಸಿ.

Discuss the stages of creative thinking and the characteristics of creative thinkers.

9

II. a) ಮಾಸ್ಲೋರವರ ಅಭಿಪ್ರೇರಣೆಯ ಸಿದ್ಧಾಂತವನ್ನು ವಿವರಿಸಿ.

Discuss Maslow's theory of motivation.

5

b) ಸಂವೇಗದಲ್ಲಿನ ಶಾರೀರಿಕ ಬದಲಾವಣೆಗಳನ್ನು ವಿವರಿಸಿ.

Discuss the physiological changes in emotions.

9

OR/ಅಥವಾ

c) ಸಮತೋಲನವನ್ನು ವಿವರಿಸಿ.

Explain homeostasis.

5

d) ಸಾಮಾಜಿಕ ಪ್ರೇರಣೆಯನ್ನು ವಿವರಿಸಿ.

Discuss the social motives.

9

P.T.O.



5

III. a) ಸಂವೇದನಾ ಹೊಂದಾಣಿಕೆ ಎಂದರೇನು ?
What is sensory adaptation ?

9

b) ಆಳ ಪ್ರತ್ಯಕ್ಷಾನುಭವದ ಸಂಕೇತಗಳನ್ನು ವಿವರಿಸಿ.
Discuss the cues of depth perception.

OR/ಅಥವಾ

5

c) ಸಂವೇದನೆ ಮತ್ತು ಪ್ರತ್ಯಕ್ಷಾನುಭವ ಎಂದರೇನು ?
What is sensation and perception ?

9

d) ಗೆಸ್ಟಾಲ್ಟ್ ವ್ಯವಸ್ಥೆ ಹಾಗೂ ಸಂಘಟನೆಯ ತತ್ವಗಳನ್ನು ವಿವರಿಸಿ.
Discuss the Gestalt principles of grouping and organization.

5

IV. a) ಬಂಡೂರಾರವರ ಸಾಮಾಜಿಕ ಕಲಿಕೆಯ ಸಿದ್ಧಾಂತವನ್ನು ವಿವರಿಸಿ.
Discuss Bandura's social learning theory.

9

b) ವ್ಯಕ್ತಿತ್ವದ ಮಾನವತಾ ಸಿದ್ಧಾಂತವನ್ನು ವಿವರಿಸಿ.
Discuss the humanistic theories of personality.

OR/ಅಥವಾ

5

c) ಪ್ರರೂಪ 'ಎ' ಹಾಗೂ 'ಬಿ' ವ್ಯಕ್ತಿತ್ವ ಎಂದರೇನು ?
What is Type A and Type B personality ?

9

d) ಫ್ರಾಯ್ಡ್‌ನ ವ್ಯಕ್ತಿತ್ವ ಸಿದ್ಧಾಂತವನ್ನು ವಿವರಿಸಿ.
Discuss Freud's theory of personality.

5

V. a) ದಿನ ಸುತ್ತಿನ ಲಯವನ್ನು ವಿವರಿಸಿ.
Discuss Circadian rhythms.

9

b) ಪರಿವರ್ತಿತ ಜಾಗೃತಾವಸ್ಥೆಯನ್ನು ಚರ್ಚಿಸಿ.
Discuss altered states of consciousness.

OR/ಅಥವಾ

c) ಹಗಲುಗನಸನ್ನು ಚರ್ಚಿಸಿ.
Discuss daydreaming.

d) ಧ್ಯಾನದ ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ಪರಿಣಾಮಗಳನ್ನು ವಿವರಿಸಿ.
Explain the short term and long term effects of meditation.